

ಜೆಕೆಯ್

**ತನ್ನ ಜನರು ಹಿಂದಿರುಗಿ ಬರಬೇಕೆಂದು
ಯಿಹೋವನು ಆಶಿಸುತ್ತಾನೆ**

1 ಪರೀಕ್ಯಾದಲ್ಲಿ ರಾಜನಾದ ದಾಯಾರವೆಂದ ಆಳ್ವಿಕೆಯ ಎರಡನ್ನು ವರುಷದ ಎಂಟನ್ನು ತಿಂಗಳಲ್ಲಿ ಬೆರೆಕ್ಕನ ಮಗನಾದ ಜೆಕೆಯ್ ನಿಗೆ ಯಿಹೋವನಿಂದ ಸಂದೇಶವು ದೊರಕಿತು. ಬೆರೆಕ್ಕನು ಪ್ರವಾದಿಯಾದ ಇದ್ದೋಣಿನ ಮಗನು. ಇದು ಆತನ ಸಂದೇಶ:

2 ನಿಮ್ಮ ಪ್ರಾರ್ಥಿಕರ ಮೇಲಿ ಯಿಹೋವನು ಬಹಳವಾಗಿ ಕೋವಗೊಂಡಿದ್ದಾನೆ.³ ಆದುದರಿಂದ ನಿನ್ನ ಜನರಿಗೆ ನೀನು ಈ ವಿಷಯಗಳನ್ನು ತಿಳಿಸಬೇಕು. ಯಿಹೋವನು ಹೇಳುವದೇನಂದರು, “ನನ್ನ ಬಳಿಗೆ ಹಿಂದಿರುಗಿರಿ. ಆಗ ನಾನು ನಿಮ್ಮ ಬಳಿಗೆ ಹಿಂದಿರುಗುವೆನು” ಇದು ಸರ್ವಶಕ್ತಿ ನಾದ ಯಿಹೋವನ ಮಾತುಗಳು.

4 ಯಿಹೋವನು ಇಂತೆನ್ನುತ್ತಾನೆ: “ನಿಮ್ಮ ಪ್ರಾರ್ಥಿಕರಂತೆ ಆಗಬೇದಿರಿ. ಹಿಂದಿನ ಕಾಲದಲ್ಲಿ ಪ್ರವಾದಿಗಳು ಅವರ ಸಂಗಡ ಮಾತನಾಡಿದರು. ಅವರು, ‘ಸರ್ವಶಕ್ತಿ ನಾದ ಯಿಹೋವನು ನಿಮ್ಮ ಕೆಟ್ಟಬೀತವನ್ನು ಬದಲಾಯಿಸಲು ಇಷ್ಟವುತ್ತಾನೆ. ದುಷ್ಪತ್ತಿಗಳನ್ನು ಮಾಡುವ ದನ್ನು ನಿಲ್ಲಿಸಿರಿ’ ಆದರೆ ನಿಮ್ಮ ಪ್ರಾರ್ಥಿಕರು ನನ್ನ ಮಾತುಗಳನ್ನು ಕೇಳಿಲ್ಲ.” ಇದು ಯಿಹೋವನ ನುಡಿ.

5 ಯಿಹೋವನು ಇಂತೆನ್ನುತ್ತಾನೆ: “ನಿಮ್ಮ ಪ್ರಾರ್ಥಿಕರು ದಾಟಹೋದರು. ಆ ಪ್ರವಾದಿಗಳು ನಿತ್ಯಕಾಲಕ್ಕೂ ಜೀವಿಸಲಿಲ್ಲ. ⁶ಪ್ರವಾದಿಗಳು ನನ್ನ ಸೇವಕರು. ನಿಮ್ಮ ಪ್ರಾರ್ಥಿಕರು ನಾಯ ಪ್ರಮಾಣಗಳನ್ನು ಬೋಧಿಸಲು ನಾನು ಅವರನ್ನು ಉಪಯೋಗಿಸಿದೆನು. ನಿಮ್ಮ ಪ್ರಾರ್ಥಿಕರು ಕಟ್ಟಕಡೆಗೆ ಪಾರವನ್ನು ಕಲಿತರು. ಅವರು, ‘ಸರ್ವಶಕ್ತಿ ನಾದ ಯಿಹೋವನು ತಾನು ಹೇಳಿದನ್ನು ನೇರವೇರಿಸಿದನು. ನಮ್ಮ ದುಷ್ಪತ್ತಿಗಳಿಗಾಗಿ ನಮ್ಮನ್ನು ಶಿಕ್ಷಿಸಿದನು’ ಎಂದು ಹೇಳಿದರು ಮತ್ತು ದೇವರ ಕಡೆಗೆ ತಿರುಗಿದರು.

ಉಲ್ಲುಕುದುರೆಗಳು

7 ಪರೀಕ್ಯಾದ ರಾಜನಾದ ದಾಯಾರವೆಂದ ಆಳ್ವಿಕೆಯ ಎರಡನ್ನು ವರ್ಣಿಸಿ ಮತ್ತು ವರ್ಣಿಸಿ ತಿಂಗಳಿನೆ

(ಶಬಾಟ್) ಇವತ್ತನಾಲ್ಕನೆಯ ದಿವಸ ಜೆಕೆಯ್ನನು ಯಿಹೋವನಿಂದ ಇನ್ನೊಂದು ಸಂದೇಶವನ್ನು ಪಡೆದನು. ಆತನು ಪ್ರವಾದಿಯಾದ ಇದ್ದೂ ಏಂ ಮಗನಾದ ಬೆರೆಕ್ಕನ ಮಗನು. ಆ ಸಂದೇಶವು ಹೀಗಿತ್ತು:

8 ರಾತ್ರಿ ವೇಳೆಯಲ್ಲಿ ಒಬ್ಬ ಮನುಷ್ಯನು ಕೆಂಪು ಬಣ್ಣದ ಕುದುರೆಯ ಮೇಲಿ ಸಾರಿ ಮಾಡುವದನ್ನು ಕಂಡೆನು. ಅವನು ಕಳಿವೆಯ ಸುಗಂಧ ಮರಗಳ ಬಳಿ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು, ಮತ್ತು ಬಳಿ ಕುದುರೆಗಳು ನಿಂತಿದ್ದವು.⁹ ಆಗ ನಾನು, “ಸಾಮ್ರಾಜ್ಯ, ಈ ಕುದುರೆಗಳು ಯಾಕೆ?” ಎಂದು ವಿಚಾರಿಸಿದೆನು.

ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನು ಉತ್ತರಿಸುತ್ತಾ, “ಈ ಕುದುರೆಗಳು ಯಾತಕಾಗಿ ಎಂದು ನಾನು ನಿನಗೆ ತೋರಿಸುತ್ತೇನೆ” ಅಂದನು.

10 ಆಗ ಸುಗಂಧ ಮರಗಳ ಬಳಿ ನಿಂತಿದ್ದ ಮನುಷ್ಯನು, “ಈ ಕುದುರೆಗಳು ಭೂಮಿಯ ಮೇಲಿ ಅತಿಕ್ರಿತಿರುಗಾಡು ವರಂತಿ ಯಿಹೋವನು ಕಳುಹಿಸಿದನು” ಎಂದನು.

11 ಆಗ ಆ ಯಿಹೋವನ ದೂತನೊಂದಿಗೆ ಕುದುರೆಗಳು ಮಾತನಾಡುತ್ತಾ, “ನಾವು ಭೂಮಿಯ ಮೇಲಿ ಅತಿಕ್ರಿತಿ ಸಂಚರಿಸಿದವು. ಎಲ್ಲೆಲ್ಲಿಯೂ ಶಾಂತಿ ಸಮಾಧಾನವಿದೆ” ಎಂದಪ್ಪ.

12 ಆಗ ಯಿಹೋವನ ದೂತನು, “ಯಿಹೋವನೇ, ಜೀರುಸಲೇಮನ್ನು ಯಿಹೋದದ ಇತರ ನಗರಗಳನ್ನೂ ಸಂತೋಷಲು ಇನ್ನೊಷ್ಟು ಕಾಲ ಬೇಕು? ಈ ಪಟ್ಟಣಗಳ ಮೇಲಿ ಈಗಾಗಲೇ ಎಪ್ಪತ್ತು ವರ್ಷಗಳ ಕಾಲ ನಿನ್ನ ಕೋವವನ್ನು ಪ್ರದರ್ಶಿಸಿರುವೆ” ಎಂದು ಹೇಳಿದನು.

13 ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನಿಗೆ ಯಿಹೋವನು ಉತ್ತರಿಸಿ ಅವನನ್ನು ಬಳಿಯ ಆದರಣೆಯ ಮಾತುಗಳಿಂದ ಸಂತೋಷಿಸಿದನು.¹⁴ ಆಗ ಆ ದೂತನು ಜನರಿಗೆ ತೀಳಿಸಲು ಈ ವಿಷಯವನ್ನು ನನಗೆ ಹೇಳಿದನು:

ಸರ್ವಶಕ್ತಿ ನಾದ ಯಿಹೋವನು ಇಂತೆನ್ನುತ್ತಾನೆ,
“ಜೀರುಸಲೇಮಿನ ಮೇಲಿಯೂ ಜೀಯೋನಿನ ಮೇಲಿಯೂ ನನಗೆ ಆಳವಾದ ಪ್ರೀತಿಯಿದೆ.

¹⁵ తావు సురక్షితరాగిదేవే ఎందు నేనమువ జనాంగిగళు మేలే నాను కోచెగిశాఖువేను. నాను స్వేచ్ఛ కోచెగిశాండిద్దరింద నన్న జన రన్న శిథ్యిసలు ఆ జనాంగిగళన్న ఉప యోగిసిశాండిను. ఆదరే ఆ జనాంగిగళు అపరిగే అతియాగి అపరన్న కాని మాడిదరు.”

¹⁶ ఆదుదరింద యిహోఎవను ఇంతెన్నుత్తానే: “నాను జిరుసలేమిగి హింతిరుగి బరువేను. బందు ఆశేయన్న సంతేసువేను.” సఫచక్క నాద యిహోఎవను హేఖువదేనీందరే, “జిరుసలేమా తిరుగి కట్టల్చువుదు మత్తు నన్న ఆలయపు అల్లి కట్టల్చువువదు.”

¹⁷ ఆగ దంతను: “అల్లదే ఈ విషయవన్నా జనరిగి తిలిసు, సఫచక్కనాద యిహోఎవను కేళువదేనీందరే: ‘నన్న పట్టణగళు తిరుగి ఐశ్వర్య దింద తుంబువపు. జీయోన్న నాను సంతేసువేను. నాను జిరుసలేమన్న సన్న విశేష నగరపన్నగి ఆరిసికొళ్ళువేను’” ఎందను.

నాల్యకోంబుగళు నాల్య కేలసగారంగ

¹⁸ ఆగ నాను మేలే నోఇడింగ నాల్య కోంబు గళన్న కండిను.

¹⁹ “ఈ కోంబుగళేను? ఎందు నాను దేవదంత నోందిగి విభారిసిదేను.

ఆదక్కపను, “ఇవు బలిష్టవాద కోంబుగళు (బలిష్టవాద జనాంగిగళు); ఇస్రేల్, యిహూద మత్తు జిరుసలేమిన జనరన్న పరదేశిగి జదరి హోగువంఁ మాడివే” అందను.

²⁰ యిహోఎవను ననగే నాల్య మంది కేలసగార రన్న శోరిసిదను. ²¹ “యావ కేలసక్కి ఈ కేలసగారరు బరుతీధ్వారే?” ఎందు నాను విభారిసిదేను.

ఆదక్కాతను, “యిహూదద జనరన్న విదేశిగళల్లి జదరి హోగువంతే మాడిద జనాంగిగళన్న ఈ కోంబుగళు సూచిసుత్తవే. ఈ కోంబుగళు యిహూదద జనరన్న ఎత్తి పరదేశిగిగి బిసాడివు. ఆ కోంబుగళు యారిగూ దయి శోరిసలిల్ల. ఆదరే ఈ నాల్య మంది కేలసగారరు ఆ కోంబుగళిగి భయపడిసి అవుగిల్లన్న ఎత్తి బిసాడి బిడలు బంది ధ్వారే” ఎందు హేళిదను.

జిరుసలేమన్న అళతే మాడిద్దు

² ఆగ నాను వేఱలక్కే నోఇడింగ ఒబ్బ మనుషును క్యెయల్లి బందు హగ్గ మత్తు అళతే మాడువ సాపుగ్రిగళన్న హిదిదుకోండిదన్న కండిను. ²² “నీను ఎల్లిగి హోగుత్తిఁ?” ఎందు నాను అపరన్న విభారిసిదేను.

“నాను జిరుసలేమా ఎష్టు ఉద్గగలవిదే యీందు అళతే మాడలు హోగుత్తిదేనే” ఎందను.

³ ఆగ నన్నోడనే మాతనాండ్రుత్తిద్ద దంతను నన్నన్న బిట్టుహోఎదను. అవనోడనే మాతనాండులు జన్మించు దంతను బందను.

⁴ అవను, “షింహోగి ఆ యావస్టస్టిగి జిరుసలేము అళతే మాడలు సాధ్వాగదష్ట దొడ్డ దాగిదే ఎందు హేళు. అల్లదే అవనిగి ఈ విషయ వన్నూ తిలిసు:

‘జిరుసలేమా గోడేగిల్లిల్లద పట్టణవాగు వదు. యాకేందరే అష్టోందు జనరం, జాను వారుగళూ అల్లి వాసిసువపు.’

⁵ యిహోఎవను కేళువదేనీందరే, ‘నాను ఆశేయ సుత్తులూ ఆశేయన్న సంరక్షిసువ చెంశియ గోడేయంతిరువేను మత్తు నాను అల్లియే వాకిసువదరింద ఆ నగరక్కే మహిమయన్న తరువేను.’

తమ్మ మనగి బరలు దేవరు తన్న జనరన్న కరెయుతానే

⁶ యిహోఎవను ఇంతెన్నుత్తానే, “అవసర పడుతూ ఉత్తరద దేశగళింద హోర బా. కాదు, నాను నిన్న జనరన్న ప్రతియోందు దిశీగూ జదరిసిరువుదు నిజ.

⁷ జీయోనిన జనరాద నిష్ప బాబిలోని నలీ వాసిసుత్తిద్దిరి. అల్లింద తప్పిసిశాండు బన్నిరి. ఆ నగరదింద షింహోగిరి.” ఇదు సఫచక్కనాద యిహోఎవన నుడి. నిమ్మ మస్త గళన్న కెద్దుకోండ జనాంగిగిలే ఆతను నన్నన్న కెళుహిసిదను. నిమ్మగి గౌరవపన్న తరువదాగ్గి ఆతను నన్నన్న కెళుహిసిదను.

⁸ యాకేందరే, నిమ్మగి కాని మాడిదరే అదు దేవరు కబ్బగుశ్శేగి కాని మాడిదంతే.

⁹ బాబిలోనిన జనరు నన్న జనరన్న తేగు కోండు హోగి తమ్మ గులామరస్సగి

ಮಾಡಿದರು. ಆದರೆ ನಾನು ಅವರನ್ನು ಹೊಡಿಯುವೆನು. ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು. ಆಗ ಯಿಹೋವರ ದೇವರು ನನ್ನನ್ನು ಕಳುಹಿಸಿದನೇಂಬದು ನಿಮಗೆ ಗೊತ್ತಾಗುವುದು.

¹⁰ ಯಿಹೋವನು ಇಂತೆನ್ನುತ್ತಾನೆ, “ಚೀಯೋನೇ, ಅನಂದಿಸು, ಯಾಕೆಂದರೆ ನಾನು ಬಂದು ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.

¹¹ ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು ನನ್ನನ್ನು ನೋಡಲು ಬರುವರು. ಅವರು ನನ್ನ ಜನರಾಗುವರು. ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.” ಆಗ ಸರ್ವಶಕ್ತಿನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು ನಿಮಗೆ ಗೊತ್ತಾಗುವುದು.

¹² ಯಿಹೋವನು ತಿರುಗಿ ಜಿರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು. ಯಿಹೂದವು ಆ ವರಿತ್ರ ದೇಶದಲ್ಲಿರುವ ಆತನ ಪಾಲು.

¹³ ಎಲ್ಲರೂ ಮಾರ್ತಿನಾಗಿರಿ. ಯಿಹೋವನು ತನ್ನ ಪರಿಶುದ್ಧ ನೀವಾಸದಿಂದ ಹೊರ ಬರುತ್ತಿದ್ದಾನೆ.

ಪ್ರಥಾನ ಯಾಜಕನು

3 ದೇವದೂತನು ನನಗೆ ಪ್ರಥಾನ ಯಾಜಕನಾದ ಯಿಹೋಶುವನು ತೋರಿಸಿದನು. ಅವನು ಯಿಹೋವನ ದೂತನ ಮುಂದೆ ನಿಂತಿದ್ದನು. ಸ್ತೋತನನು ಯಿಹೋಶುವನ ಬಳಗಡಿಯಲ್ಲಿ ನಿಂತಿದ್ದನು. ಯಿಹೋಶುವನು ಕೆಟ್ಟಕ್ಕೆತ್ತಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸ್ತೋತನನು ಅಲ್ಲಿ ನಿಂತಿದ್ದನು.

² ಆಗ ಯಿಹೋವನೆ ದೂತನು ಹೇಳಿದ್ದೇನೆಂದರೆ, “ಯಿಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯಿಹೋವನು ತನ್ನ ವಿಶೇಷ ನಗರವನ್ನಾಗಿ ಜಿರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಾಂದ ಎಳಿದು ತೆಗೆದುಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”

³ ಯಿಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತುವು ಮಲಿನವಾಗಿತ್ತು.⁴ ಆಗ ಆ ದೂತನು ಪರ್ಕರಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯಿಹೋಶುವನೆ ಮೇಲಿರುವ ಮೈಲಿಗೆ ವಸ್ತುವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯಿಹೋಶುವನಿಗೆ, “ನಾನು ನಿನ್ನ ದೋಷಗಳನ್ನು ಲೋಳಿದುಬಿಟ್ಟಿರುವೆ. ಈಗ ನಾನು ನಿನಗೆ ಹೋಸ ಬಟ್ಟಿಗಳನ್ನು ಕೊಡುತ್ತೇನೆ” ಎಂದು ಹೇಳಿದನು.

“ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಹೇಳವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಹೇಳವನ್ನು ಇಟ್ಟರು. ಯಿಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟಿಗಳನ್ನು ಧರಿಸಲು ಕೊಟ್ಟರು. “ಆಗ ಯಿಹೋವನ ದೂತನು ಯಿಹೋಶುವನಿಗೆ ಹೀಗೆ ಹೇಳಿದನು.

⁷ ಸರ್ವಶಕ್ತಿನಾದ ಯಿಹೋವನು ಇಂತೆನ್ನುತ್ತಾನೆ, “ನಾನು ಹೇಳುವ ರೀತಿಯಲ್ಲಿ ಜೀವಿಸು. ನಾನು ಹೇಳುವ ರೀತಿಯಲ್ಲಿ ನಡೆ. ನೀನು ನನ್ನ ಅಲಯದ ಮುಖ್ಯ ದಿಕಾರಿಯಾಗುವಿ. ಅದರ ಅಂಗಣ ಗಳನ್ನು ನೀನು ನೋಡಿಕೊಳ್ಳುವಿ. ಇಲ್ಲಿ ನಿಂತಿರುವ ಪರೋಂದಿಗೆ ನೀನು ಪ್ರವೇಶಿಸಬಹುದು.

⁸ ಪ್ರಥಾನ ಯಾಜಕನಾದ ಯಿಹೋಶುವನೇ, ಅವನೊಂದಿಗೆ ಸೇವೆ ಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ. ಈ ಗಂಡಸರು ಮುಂದೆ ಪಣಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ. ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆ ತರುವೆನು. ಆತನ ಹೆಸರು ಕೊಂಬೆ.

⁹ ನೋಡು, ನಾನು ಯಿಹೋಶುವನ ಮುಂದೆ ಬಂದು ವಿಶೇಷ ಕಲ್ಲಿನಲ್ಲಿದ್ದುವೆನು. ಆ ಕಲ್ಲಿನಲ್ಲಿ ಪಳು ಬದಿಗಳಿವೆ. ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂರೋಧವನ್ನು ಕೆತ್ತುವೆನು. ನಾನು ಆ ದೇಶದ ಪಾವವನ್ನು ಬಂದು ದಿವಸದಲ್ಲಿ ತೆಗೆದು ಕಾಳುವೆನೆಂದು ಅದು ತೋರಿಸುವದು.”

¹⁰ ಸರ್ವಶಕ್ತಿನಾದ ಯಿಹೋವನು ಹೇಳುವದೇ ನೆಂದರೆ:

“ಆ ದಿವಸಗಳಲ್ಲಿ ಜನರು ತಮ್ಮ ಸ್ವೇಹಿತರೊಂದಿಗೆ ಅರಾಮವಾಗಿ ಸುಳಿತುಕೊಂಡು ಸಂಭಾಸಿಸುವರು. ಅಂಜೂರದ ಮರದ ನೆರಳಿನಲ್ಲಿಯೂ ದೂರ್ಕಾಗಿ ತೋಟಗಳ ನೆರಳಿನಲ್ಲಿಯೂ ಕುಳಿತುಕೊಂಡು ಮಾತನಾಡಲು ಹರಸ್ವರ ಆಮಂತ್ರಿಸುವರು.”

ದೀಪಸ್ಥಂಭಪೂರು, ಎರಡು ಅಲೀಎ ಮರಗಳೂ

4 ನನ್ನೊಂದನೆ ಮಾತನಾಡುತ್ತಿದ್ದ ದೇವದೂತನು ಬಂದು ನನ್ನನ್ನೆಬ್ಬಿಸಿದನು. ನಾನು ನಿದ್ರೆಯಾಂದ ಎದ್ದೇಂಬವನಂತೆ ಇದ್ದೆನು.² ಆಗ ದೂತನು, “ಪನು ನೋಡುತ್ತೀ?” ಎಂದು ಪ್ರಶ್ನಿಸಿದನು.

ಆಗ ನಾನು “ಬಂಗಾರದ ದಿವಸಸ್ಥಂಭವನ್ನು ನೋಡುತ್ತೀದ್ದೇನೆ. ಆಸ್ತಂಭದಲ್ಲಿ ಪಳು ದಿವಗಳಿವೆ. ದೀಪಸ್ಥಂಭದ ಮೇಲೆ ಬಂದು ಚೋಗುಳೆಯಾಂದ

పఱు నళిగిగళు వ్రతిఁ దీవశ్కే కోఎగుత్తావే. బోఎగుణియలిట్ట ఎణ్ణెయు ఆ నళిగియ మూలక దీవశ్కే సురియుత్తిత్తు.³ ఆ బోఎగుణియ బళియల్లి ఎరడు ఆలీవ్ మరగళిద్దపు. ఒందు బల బది యల్లియూ, ఇన్నొందూ ఎడ బదియల్లియూ ఇత్తు. ఈ మరగళు దీవశ్కేగి బేకాద ఎణ్ణెయిన్న తయారుమాడుత్తిద్దపు.”⁴ ఆగ నాను న్నె జీతే మాతనాడుత్తిద్ద దూతనోడన, “న్వామి, ఇవుగళ అధివేసు?” ఎందు కేళిదెను.

“అవను హిగే హేళిదను: “ఈ విషయగళు ఫనెందు నినగి తిళియలిలవే?”

నాను “ఇల్ల” అందెను.

“అవను అదశ్చే ఉత్తరిసి, “ఇదు యిహోవసింద జిరుబ్బాబెలిగి కోట్ట సందేశపాగిది. ‘న్నె సహయపు నిన్న స్థోత్రం తికి సామధ్యందింద బరువదిల్ల. అదు న్నె ఆశ్చర్యదిందలే నినగి దోరకుపదు.’ ఇదు సహయక్తనాద యిహోవన నుడి. ⁵ 7ఉన్నతాద తిఖరపు జిరుబ్బాబెలిగి సమతాడ నేలదంతిరు వదు. అవను ఆలయవన్ను కట్టుపచు. అదర ఆతి వితేషపాద కల్లస్థిట్ బళిక జనరెల్లరూ ‘ఒకళ చండ, ఒకళ చండ’ ఎందు ఆభిషిసుపరు.”

“ననగి యిహోవన సందేశపు సహ హిగే హేళితు: ⁶ “జిరుబ్బాబెల్లా న్నె ఆలయద ఆశ్చిపార వన్ను కాకుపను. జిరుబ్బాబెల్లా ఆలయవన్ను కట్టి ముగిసుపను. ఆగ నీఎపు సహయక్తనాద యిహోవను నిమ్మ బళిగి న్నెన్ను కళుహిసిద్దానేందు తిళియివిరి.

¹⁰ ఒందు సణ్ణ రీతియ ప్రారంభశ్చే జనరు నాచుప దిల్ల. జిరుబ్బాబెల్లా నొలుగుంటు హిడిదుకోండు సంప్రాణవాద ఆలయవన్ను అల్తే మాడువాగ జనరు అతియాగి సంతోషిసుపరు. ఈగ ఆ కల్గిన పఱు బదిగళు యిహోవన కట్టుగళు ఎల్లా దిశ్చుగళున్న నోఎడుత్తిరుపుదన్ను సూజిసుత్తావే. అపు భూలోకందలిరువ ఎల్లా సంగిగళన్ను నోఎడుత్తావే.”¹¹ ఆగ జిహెంనాద నాను అవనిగి హేళిద్దే నెందరి, “నాను దీవప్స్తంభద బలగడియల్లి ఒందు ఆలీవ్ మరవన్ను ఎడగడియల్లి ఇన్నొందు ఆలీవ్ మరవన్ను నోఎడెను. అదరింద బంగారద బణ్ణద ఎణ్ణెయు కారియుత్తిత్తు. ఇవుగళ అధివేసు?”¹²

¹³ ఆగ దేవదశూతను హేళిద్దేనెందరే, “ఇవు ఎన్ను సూజిసుత్తే ఎందు నినగి తిళియిచోఇ?”

అదశ్చే నాను, “ఇల్ల” అందెను.

¹⁴ ఆగ అవను, “ఈ ప్రపంచదల్లి యిహోవను తన్న సేవమాడలు ఆరిసికోండ ఇప్పురు మనుష్టరన్న అపు ప్రతినిధిసుత్తే” అందను.

కారువ సురుళి

5 నాను తిరుగి మేలశ్చే నోఎడిదాగ ఒందు కారువ సురుళియన్న కండేను. ² “ఎన్ను నోఎడుత్తి?” ఎందు దేవదశూతను కేళిదెను.

“ఒందు కారువ సురుళి, అదు మూపత్తు అడి ఉద్ద కండెను అడి ఆగలవిద్” ఎందు నాను ఉత్తరిసిదెను.³ ఆగ దేవదశూతను నినగి హేళిద్దే నెందరి, “ఆ సురుళియల్లి ఒందు శాపవు బరెయల్లు ట్టిదే. సురుళియ ఒందు బదియల్లి కందియువ జనరిగే శాప బరెయల్లు ట్టిదే. అదర ఇన్నొంద బదియల్లు ట్టిదే. నుండి బదియల్లు ట్టిదే. అదర ఇన్నొంద బదియల్లు ట్టిదే. శాప బదియల్లు ట్టిదే. ⁴ సహయక్తనాద యిహోవను హేళుపదేనెందరి, “నాను ఆ సురుళియన్న కందియువపర మనిగళిగూ మత్తు న్నె హేసరిన మేలి సుఖ్యాణి యికుపవర మనిగళిగూ కంబిఫిస వేను. ఆ సురుళియ అల్లుయే ఇద్దు ఆ మనిగళన్న నాత మాడువదు. మనియ కల్లు కంబిగళన్న మరద తొలిగళన్న నాతమాడువదు.”

స్త్రీమత్తు బుట్టి

“ననొస్తుడనే మాతనాడుత్తిద్ద దేవదశూతను హోరగి కోఎదను. ఆగ అవను, “నోఎడు, నమ్మ బళిగి పను బరుత్తిదే ఎందు నోఎడు” ఎందను.

““అదు ఎనోఇ ననగి గొత్తుగుత్తిల్ల. అదు పనిర బచుదు?” ఎందు నాను విచారిసిదెను. అదశ్చేపను, “అదు ఒందు అశేయువ బుట్టి, ఈ బుట్టియు ఈ దేశద జనర పాపవన్ను అశేయువ బుట్టియాగిది” ఎందను. ⁷ సీఎడింద మాడల్లు ట్టి ఒందు ముష్టు వన్ను ఆ బుట్టియింద తెగేయలాయితు. ఆగ అద రొళగి ఒందు హేంగసు ఇరుపుదన్ను కండేను. ⁸ ఆగ ఆ దూతను, “ఆ స్త్రీయు దుష్టతనపన్న సూజిసుత్తాణ్ణే” ఎందు హేళి దూతను ఆ స్త్రీయన్న బుట్టియ తణ్ణే నొరి, సీఎడ ముష్టు వన్ను కారిపిట్టిను. ⁹ ఆ బళిక నాను మేలశ్చే నోఎడిదాగ కొక్కరేయంతే రేకేగళిరువ ఎరడు స్త్రీయరన్న కండేను. అవరు

ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎಿಕೆಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು.¹⁰ಆಗ ನಾನು ದೂತನೊಡನೆ, “ಅವರು ಬುಟ್ಟಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ?” ಎಂದು ಪ್ರಶ್ನಿಸಿದೆನು.¹¹“ಅವರು ಶಿನಾರಿನಲ್ಲಿ ಅದಕ್ಕೊಂದು ಮನೆ ಕಟ್ಟುವ ದಕ್ಕಿದ್ದಾರೆ. ಮನೆಕಟ್ಟಿದ ಬಳಿಕ ಆ ಬುಟ್ಟಿಯನ್ನು ಅವರು ಅದರೊಳಗಿಡುವರು” ಎಂದು ಹೇಳಿದನು.

ನಾಲ್ಕು ರಥಗಳು

6 ನಾನು ತಿರುಗಿ ಮೇಲಕ್ಕೆ ನೋಡಿದಾಗ ನಾಲ್ಕು ರಥಗಳು ನಾಲ್ಕು ಹಿತ್ತಾಯಿ ಪರವತಗಳ ಮಹೀನೆ ಓಡುವುದನ್ನು ಕಂಡೆನು.²ಮೊದಲನೇ ರಥವನ್ನು ಕೆಂಪು ಕುದುರೆಗಳು ಎಳಿಯುತ್ತಿದ್ದವು. ಏರಡನೇ ರಥವನ್ನು ಕವ್ಯ ಕುದುರೆಗಳು ಎಳಿಯುತ್ತಿದ್ದವು.³ಬಿಳಿ ಕುದುರೆಗಳು ಮೂರನೇ ರಥವನ್ನೂ ಕೆಂಪು ಮಚ್ಚಿಗಳಿಳ್ಳ ಕುದುರೆಗಳು ನಾಲ್ಕನೇ ರಥವನ್ನು ಎಳಿಯುತ್ತಿದ್ದವು.⁴“ಇವು ಎನನ್ನ ಸೂಚಿಸುತ್ತವೆ?” ಎಂದು ನೆನ್ನೊಡನೆ ಮಾತನಾಡುತ್ತಿದ್ದ ದೂತನೊಡನೆ ವಿಚಾರಿಸಿದೆನು.

“ದೇವದೂತನು ಹೇಳಿದ್ದೇನೆಂದರೆ, “ಇವು ನಾಲ್ಕು ಗಾಳಿಗಳು. ಅವು ಭೂಲೋಕದ ಬಡೆಯನ ಬಳಿಯಿಂದ ಈಗ ತಾನೇ ಬಂದವು. ಕವ್ಯ ಕುದುರೆಗಳು ಉತ್ತರದಿಕ್ಕಿಗೆ ಹೋಗುವವು. ಕೆಂಪು ಕುದುರೆಗಳು ಪೂರ್ವ ದಿಕ್ಕಿಗೆ ಹೋಗುವವು. ಬಿಳಿ ಕುದುರೆಗಳು ಪಶ್ಚಿಮಕ್ಕೂ ಮಚ್ಚಿಯಿರುವ ಕುದುರೆಗಳು ದಿಕ್ಕಿನ ದಿಕ್ಕಿಗೂ ಹೋಗುವವು.”

“ಕೆಂಪು ಮಚ್ಚಿ ಇರುವ ಕುದುರೆಗಳು ತಮಗೆ ನೇಮಕ ವಾದ ಜಾಗಕ್ಕೆ ಹೋಗಿ ಅದನ್ನು ನೋಡಲು ಆವರುಗೊಂಡಿದ್ದವು. ಆಗ ದೂತನು ಅವರಗಳಿಗೆ, “ಹೋಗಿ, ಭೂಮಿಯ ಮೇಲಿ ಹೋಗಿ ಬನ್ನಿ” ಎಂದು ಹೇಳಿದಾಗ ಅವರಾಗಿ ಹೋಗಿ ತಮ್ಮ ಪ್ರಾರ್ಥಣೆಯಲ್ಲಿ ನಡೆದಾಡಿದವು.

“ಆಗ ಯಿಹೋವನು ನನ್ನನ್ನು ಗಟ್ಟಿಯಾಗಿ ಕರೆದು, “ನೋಡು, ಆ ಉತ್ತರ ದಿಕ್ಕಿಗೆ ಹೋಗುತ್ತಿದ್ದ ಆ ಕುದುರೆಗಳು ತಮ್ಮ ಕೆಲಸವನ್ನು ಬಾಬಿಲೋನಿನಲ್ಲಿ ಮುಗಿಸಿದೆ. ಅವು ನನ್ನ ಆತ್ಮವನ್ನು ಶಾಂತಗೊಳಿಸಿದೆ. ಈಗ ನಾನು ಹೋವಗೊಂಡಿಲ್ಲ.”

ಪ್ರಥಾನ ಯಾಜಕನಾದ ಯಿಹೋಶವನು

ಕರ್ತೀಷ ಹೋಂದುವನು

“ಆಗ ತಿರುಗಿ ನಾನು ಯಿಹೋವನಿಂದ ಸಂದೇಶವನ್ನು ಪಡೆಕೊಂಡೆನು.¹⁰ಆತನು ಹೇಳಿದ್ದೇನೆಂದರೆ, “ಹಲ್ಲಾಯ, ತೋಬಿಯ ಮತ್ತು ಯಿದಾಯ ಇವರು ಬಾಬಿಲೋನಿನಿಂದ ಸೆರಿಯಾಳಿಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿ ಬಂಗಾರವನ್ನು ತೆಗೆದುಕೊಂಡು ಚಿಫ್ಣನೆನು

ಮಗನಾದ ಯೋಷೀಯನ ಮನೆಗಿ ಹೋಗಿರಿ.¹¹ಆ ಬೆಳ್ಳಿ ಬಂಗಾರಗಳಿಂದ ಒಂದು ಕರ್ತೀಷವನ್ನು ಮಾಡಿ ಯಿಹೋಶವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ. (ಯಿಹೋಶವನು ಪ್ರಥಾನ ಯಾಜಕನಾಗಿದ್ದನು. ಇವನ ತಂದೆ ಯಿಹೋಜಾದಾಕನು);

12 ಸರ್ವ ಶಕ್ತಿನಾದ ಯಿಹೋವನು ಇಂತೆನ್ನುತ್ತಾನೆ, “ಕೊಂಬಿ ಎಂಬ ಒಬ್ಬತನು ಇದ್ದಾನೆ. ಅವನು ಬಿಳಿದು ಬಲಿಷ್ಠನಾಗುವನು. ಆತನು ದೇವಾಲಯವನ್ನು ಕಟ್ಟುವನು.

13 ಆತನು ದೇವಾಲಯವನ್ನು ಕಟ್ಟುವನು, ಮತ್ತು ಗೌರವವನ್ನು ಹೊಂದುವನು. ತನ್ನ ಸಿಂಹಾಸನದ ಮೇಲೆ ಕುಳಿತುಹೊಂಡು ರಾಜುವನ್ನು ಆಳುವನು. ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತಕೊಂಡಿರುವನು. ಅವರಿಷ್ಟರೂ ಸಮಾಧಾನದಿಂದ ಕೆಲಸ ಮಾಡುವರು.

14 “ಜನರು ಸ್ವರಿಸಿಕೊಳ್ಳುವಂತೆ ಅವರು ಆ ಕರ್ತೀಷವನ್ನು ಆಲಯದೊಳಗೆ ಇಡುವರು. ಅದು ಹೇಲ್ಲಾಯ, ತೋಬಿಯ, ಯಿದಾಯ ಮತ್ತು ಚಿಫ್ಣನೆನು ಮಗನಾದ ಹೇಳಿನಿಗೆ ಘನತೆಯನ್ನು ತರುವರು. **15** ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯಿಹೋವನು ನನ್ನನ್ನು ನಿಮ್ಮ ಬಿಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯಿಹೋವನು ಹೇಳಿದಂತೆ ನೀವು ಮಾಡಿರೆ ಇವೆಲ್ಲಾ ನೆರವೇರುವುದು.”

ಯಿಹೋವನಿಗಿ ದಯಿ ಕರುಣೆಗಳು ಬೇಕಾಗಿವೆ

7 ಪರ್ವತಯದ ಅರಸನಾದ ದಾಯಾರಾವೆನ ಅಳ್ಳಿಕೆಯ ನಾಲ್ಕನೇ ವರುಷದ, ಒಂಭತ್ತನೇ ತಿಂಗಳಿನ ಶಸ್ತೀವ್ರೋ (ನಾಲ್ಕನೇ ದಿವಸದಲ್ಲಿ ಯಿಹೋವನ ಸಂದೇಶವನ್ನು ಬೆಕ್ಯುನು ಹೊಂದಿದನು.²ಬೇಕೇಲಿನ ಜನರು ಸರಚರ್, ರೆಗೆಮ್-ಮೆಲೆಕ್ ಮತ್ತು ಅವರ ಜನರನ್ನು ಯಿಹೋವನಿಗೆ ಬಂದು ಪ್ರಶ್ನಿಯನ್ನು ಕೇಳಲು ಕಳುಹಿಸಿದರು.³ಅವರು ಸರ್ವ ಶಕ್ತಿನಾದ ಯಿಹೋವನು ಆಲಯದಲ್ಲಿದ್ದ ಯಾಜಕರ ಬಿಳಿಗೂ ಪ್ರವಾದಿಗಳ ಬಿಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರುಷಗಳಿಂದ ಆಲಯವು ಕೆಡವಲ್ಪ ಚಿಫ್ಣದ್ದಕ್ಕಾಗಿ ನನ್ನ ದುಃಖವನ್ನು ತೋರಿಸಿದೆವು. ಪ್ರತೀ ವರುಷದ ಬಿಂದನೇ ತಿಂಗಳಿನಲ್ಲಿ ಉಪಾಸಕಾಗಿ ಮತ್ತು ರೋಧಿಸುವುದಕ್ಕಾಗಿ ನಾವು ಪ್ರತೀಕ್ಕೆ ಸಮಯವನ್ನು ನೇಮಿಸುತ್ತಿದ್ದೇವು. ನಾವು ಇದನ್ನು ಹೀಗೆಯೇ ಮುಂದು ವರಿಸಬೇಕೊಂಡು?”

⁴ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಈ ಸಂದೇಶವು ದೊರಕಿತು: ⁵“ಯಾಜಕರಿಗೂ, ದೇಶದ ಜೀತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರುಷಗಳ ತನಕ ನೀವು ಇದನ್ನೇ ಮತ್ತು ಪಳನೇ ಕಿಂಗಳಿನಲ್ಲಿ ನಿಮ್ಮು ದುಃಖವನ್ನು ಉಪವಾಸ ಮಾಡುವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಆ ಉಪವಾಸವು ನಿಜವಾಗಿಯೂ ನನ ಗಾಗಿಯೋ? ಇಲ್ಲ! ⁶ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೂಂದಿಲ್ಲ? ಇಲ್ಲ. ಅದು ನಿಮ್ಮ ಬಳ್ಳಿಯ ದಕ್ಕಾಗಿಯೇ ಇತ್ತು. ⁷ಇದನ್ನು ತೆಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪ ಯೋಗಿಸಿದ್ದನು. ಜೀರುಸಲೇಮ್ ಜನಭರಿತವಾದ ಪಟ್ಟಣ ವಾಗಿದ್ದಾಗ ದೇವರು ಇದನ್ನು ಜನರಿಗೆ ತೆಳಿಸಿದ್ದನು. ಜೀರುಸಲೇಮಿನ ಸುತ್ತಮುತ್ತೆ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತೆಳಿಸಿದ್ದನು. ನೆಗೆವೂ ನಲ್ಲಿಯೂ ಪಕ್ಷಿಮದ ಪರವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತೆಳಿಸಿದ್ದನು.”

⁸ ಇದು ಜೀರ್ಯು ನಿಗೆ ಯೆಹೋವನ ಸಂದೇಶ:

⁹ ಸರ್ವಶಕ್ತನಾದ ಯೆಹೋವನು ಇಂತೆನ್ನತಾನೇ: “ನೀವು ಯಾವದು ನ್ಯಾಯವೋ ಯಾವದು ಯೋಗ್ಯವೋ ಅದನ್ನು ಮಾಡಬೇಕು. ನೀವು ಒಬ್ಬರಿಗೊಬ್ಬರು ದಯಿ ಕರುಣೆಗಳನ್ನು ತೋರಿಸಬೇಕು.

¹⁰ ವಿಧವೆಯರಿಗೂ ಅನಾಧರಿಗೂ ಹಾನಿಮಾಡ ಬೇಡಿರಿ. ಅವರಿಚಿತರಿಗೂ ಬಡವರಿಗೂ ಕೇಂಡು ಮಾಡಬೇಡಿ. ಒಬ್ಬರಿಗೊಬ್ಬರು ಕೇಂಡು ಮಾಡಲು ಯೋಚಿಸಲಾಬೇಡಿ!”

¹¹ ಆದರೆ ಆ ಜನರು ಈ ಮಾತುಗಳನ್ನು ಹೇಳಲಿಲ್ಲ. ಆತನು ಹೇಳಿದ ಹಾಗೆ ನಡೆಯಲಿಲ್ಲ. ದೇವರು ಹೇಳಲುವದು ತಮಗೆ ಹೇಳಿದಂತೆ ತಮ್ಮ ಕಿವಿಗಳನ್ನು ಮುಚ್ಚಿಕೊಂಡು.

¹² ಅವರು ಹರಮಾರಿಗಳಾಗಿದ್ದರು. ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ. ಸರ್ವಶಕ್ತನಾದ ಯೆಹೋವನು ತನ್ನ ಆತ್ಮಿಯಿಂದ ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು. ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ. ಆದುದ ರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋರಿಗೊಂಡನೆ.

¹³ ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ ಅವರು ನನಗೆ ಕಿವಿಗೊಡಲಿಲ್ಲ. ಆದ್ದರಿಂದ ಈಗ ಅವರು ನನ್ನನ್ನು ಕರೆದರೂ ನಾನು ಅವರಿಗೆ ಉತ್ತರ ಕೊಡಿನು.

¹⁴ ನಾನು ಇತರ ಜನಾಂಗಗಳನ್ನು ಬಿರುಗಳಿರುತ್ತಿ ಅವರ ಬಳಿಗೆ ಕೆಳುಹಿಸುವೇನು. ಆ ರಾಷ್ಟ್ರಗಳನ್ನು ಅವರು ತೆಳಿದಿರಲಿಲ್ಲ. ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿ ಹೋಗುವಾಗ ಆ ಸುಂದರವಾದ ದೇಶವು ನಾಶವಾಗುವದು.”

ಜೀರುಸಲೇಮನ್ನು ಆಶೀರ್ವಿಸಿಸುವೇನು ಎಂಬ ಯೆಹೋವನ ವಾಗ್ದಾನ

⁸ ಸರ್ವಶಕ್ತನಾದ ಯೆಹೋವನ ಸಂದೇಶ: ²ಸರ್ವಶಕ್ತನಾದ ಯೆಹೋವನ ಹೇಳುವದೇನೆಂದರೆ, “ಚೀಯೋನ್ ಪರವತವನ್ನು ನಾನು ಸತ್ಯವಾಗಿಯೂ ವೀಕ್ಷಿಸುತ್ತೇನೆ. ನನಗೆ ನಂಬಿಗಾಸ್ತಾಗದಿದ್ದಾಗ್ನ ನಾನು ಅಕೆಯ ಮೇಲೆ ಹೋಪಗೊಳ್ಳುವಪ್ರವರೆಗೆ ವೀಕ್ಷಿಸುತ್ತೇನೆ.” ³ ಯೆಹೋವನು ಹೇಳುವದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೀರುಸಲೇಮಿನಲ್ಲಿ ವಾಸಿಸುತ್ತೇನೆ. ಜೀರುಸಲೇಮ್ ನಂಬಿಗಾಸ್ತಾಗರವೆಂದು ಕರೆಯಲ್ಪಡುವದು. ಸರ್ವಶಕ್ತನ ಪರವತವೆ ಪವಿತ್ರ, ಪರವತವೆಂದು ಕರೆಯಲ್ಪಡುವದು.”

4 ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ, “ವೃದ್ಧ ವೃದ್ಧಿಯರು ಜೀರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ನೋಡಿಸಿವರು. ಅವರು ಬಹು ದೀಘ್ಯ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೆಳಾಗುತ್ತದೆ.” ⁵ ನಗರದ ತಂಬಾ ಬಾಲಭಾಲೀಯರು ಆಹುವರು. ⁶ ಅಳಿದುಳಿದುವರು ‘ಇದು ಆಶ್ಚರ್ಯಕರ’ ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತೆಳಿಯುತ್ತೇನೆ.”

7 ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ, “ನಾನು ಪ್ರವರ್ವ ವಿಶ್ವಾಸದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಚಿಸುವುದನ್ನು ನೋಡಿರಿ. ⁸ ನಾನು ಅವರನ್ನು ಇಲ್ಲಿಗೆ ಕರೆತರುವೇನು. ಅವರು ಜೀರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು ಮತ್ತು ನಾನು ಅವರ ಬಳ್ಳಿ ನಂಬಿಗಾಸ್ತಾದೇವರಾಗಿರುವೆನು.”

⁹ ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ, “ಬಲಗೊಳಿಬಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಹೇಳುತ್ತಿದ್ದೀರಿ! ¹⁰ ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕಳುಹಿಸಿದುವದಕ್ಕಾಗಲೀ, ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲೀ, ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷಿತ ಇರಲಿಲ್ಲ. ಎಲ್ಲಾ ತೊಂದರೆಗಳು ತೋರಿಯಲ್ಲಿ ಡಲಿಲ್; ಪ್ರತಿ ಮನುಷ್ಯನು ತನ್ನ ನೇರಿಯವನ ಮೇಲೆ

ವಾದರು ಬೀಳುವಂತೆ ನಾನು ಮಾಡಿದ್ದೇನು.¹¹ ಅದರೆ ಈಗ ಹಾಗಿಲ್ಲ, ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.¹² ಈ ಜನರು ನೆಮ್ಮೆದಿಯಿಂದ ಭೂಮಿಯ ಮೇಲೆ ನೇಡೆಯುವರು. ಅವರ ದಾಕ್ತುಲತೆಗಳು ದೂರ್ಕಿರುತ್ತಿರುವುದು. ದೇಶವು ನೆಮ್ಮೆದಿಯಾದ ಬೀಳಿಯನ್ನು ಕೊಡುವದು. ಆಕಾಶವು ಮುಖೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು.¹³ ಜನರು ಇಸ್ತೇರ್ ಮತ್ತು ಯೆಹೋದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಅದರೆ ನಾನು ಇಸ್ತೇರ್ ಮತ್ತು ಯೆಹೋದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಅಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಅದುದರಿಂದ ಭಯಿಪಡಬೇಕಿ, ಬಲತಾಲಿಗಳಾಗಿರಿ.”

¹⁴ ಸರ್ವಶಕ್ತನಾದ ಯೆಹೋವನು ಹೇಳುವದೇ ನೇಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಶೋಷಿಸಿಕೊಂಡಿರುತ್ತಿರು. ಆದರೆ ನಾನು ಇಸ್ತೇರ್ ಮತ್ತು ಯೆಹೋದವನ್ನು ನಾಶಮಾಡಲು ನಾನು ತೀರ್ಮಾನಸಿದೆನು. ಮತ್ತು ಈ ತೀರ್ಮಾನವನ್ನು ಬಡಲಾಯಿಸುವದೇ ಇಲ್ಲವಂದು ನಿರ್ಧರಿಸಿದೆನು.¹⁵ ಅದರೆ ಈಗ ನನ್ನ ನಿರ್ಧಾರವನ್ನು ಬಡಲಾಯಿಸಿದ್ದೇನೆ. ಜಿರುಸಲೇ ಮಿಗೂ ಯೆಹೋದ ಜನರಿಗೂ ಒಳ್ಳಿಯದನ್ನೇ ಮಾಡುವೆನು. ಆದುದರಿಂದ ಭಯಿಪಡಬೇಕಿ.¹⁶ ಆದರೆ ನೀವು ಮಾಡಬೇಕಾದ್ದೇನಂದರೆ, ನಿಮ್ಮ ನೇರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯ ವಾದಪ್ರಗಳಾಗಿಯೂ ಸತ್ಯವಾದಪ್ರಗಳಾಗಿಯೂ ಸಮಾಧಾನವನ್ನು ತರುವಂತಹ ಪ್ರಗಳಾಗಿಯೂ ಇರಲಿ.¹⁷ ನಿಮ್ಮ ನೇರೆಯವನಿಗೆ ಹಾನಿವಾಡುವುದನ್ನು ಗುಟ್ಟಾಗಿ ಅಲೋಹಿಸಬೇಕಿರಿ. ಸುಳ್ಳಿ ವಾಗ್ನನ ಮಾಡಬೇಕಿರಿ. ಅಪ್ರಾಳಿಸುವುದನ್ನು ಲಾಲಾ ವಾಡುವದರಲ್ಲಿ ಅನಂದಿಸಬೇಕಿರಿ. ಯಾಕೆಂದರೆ ಅಪ್ರಾಳಿಸುವುದನ್ನು ದ್ವೇಷಿಸುತ್ತೇನೆ.” ಇದು ಯೆಹೋವನವನುಡಿ.

¹⁸ ಸರ್ವಶಕ್ತನಾದ ಯೆಹೋವನಿಂದ ನಾನು ಈ ಸಂದೇಶವನ್ನು ಹೊಂದಿದೆನು.¹⁹ ಅತನು ಹೇಳುವದೇ ನೇಂದರೆ, “ನಾಲ್ಕನೇ, ಏದನೇ, ಏಳನೇ, ಮತ್ತು ಹತ್ತನೇ ತಿಂಗಳಿನಲ್ಲಿ ನೀವು ದುಃಖದಿಂದ ಉಪವಾಸ ಮಾಡುವ ವಿಶೇಷ ದಿವಸಗಳಿವೆ. ಆ ದುಃಖದ ದಿವಸಗಳು ನಿಮ್ಮ ಸಂತಸದ ದಿವಸಗಳಾಗಿ ಪರಿಗಣಿಸಬೇಕು. ಮತ್ತು ನೀವು ಸತ್ಯವನ್ನೂ ಸಮಾಧಾನವನ್ನೂ ತೀರ್ಮಾನವರಾಗಬೇಕು.”

²⁰ ಸರ್ವಶಕ್ತನಾದ ಯೆಹೋವನು ಹೇಳುವದೇ ನೇಂದರೆ, “ಮುಂದಿನ ದಿವಸಗಳಲ್ಲಿ ಬೀರೆ ಬೀರೆ ನಗರದ ಜನರು ಜಿರುಸಲೇಮಿಗೆ ಬರುವರು.

²¹ ಬೀರೆ ಬೀರೆ ನಗರದ ಜನರು ಪರಸ್ಪರ ವಂದಿಸುವರು. ಅವರಲ್ಲಿ ಕೆಲವರು, ‘ನಾವು ಸರ್ವಶಕ್ತನಾದ ಯೆಹೋವನನ್ನು ಆರಾಧಿಸಲು ಹೋಗುತ್ತಿದ್ದೇವೆ’ ಅನ್ನುವರು. ಅದಕ್ಕೆ ಇನ್ನೊಬ್ಬನು, “ನಾನೂ ನಿಮ್ಮೊಂದಿಗೆ ಬರುತ್ತೇನೆ” ಅನ್ನುವನು.

²² ಎಮ್ಮೋ ಜನರು, ಎಮ್ಮೋ ಬಲತಾಲಿ ಜಾಂಗಿಬುಜಿರುಸಲೇಮಿಗೆ ಸರ್ವಶಕ್ತನಾದ ಯೆಹೋವನನ್ನು ಕಂಡುಕೊಳ್ಳಲೂ, ಅತನನ್ನು ಆರಾಧಿಸಲೂ ಬರುವರು.

²³ ಸರ್ವಶಕ್ತನಾದ ಯೆಹೋವನು ಇಂತೆನ್ನುತ್ತಾನೆ: “ಆ ಸಮಯದಲ್ಲಿ ಬೀರೆ ಬೀರೆ ಭಾಗವಿಗಳನ್ನು ಮಾತಾಡುವ ಅನೇಕ ವಿದೇಶಿಯರು ಯೆಹೋದ್ಯನ ಬಳಿಗೆ ಬಂದು, ಅವನ ಬಚ್ಚೆಯ ಅಂಜನ್ನು ಹಿಡಿದು, “ದೇವರು ನಿಮ್ಮೊಂದಿಗಿದ್ದಾನೆಂದು ನಾವು ಕೇಳಿದ್ದೇವೆ. ನಿಮ್ಮೊಂದಿಗೆ ನಾವೂ ಬಂದು ಅತನನ್ನು ಆರಾಧಿಸಬಹುದೋ?” ಎಂದು ಕೇಳುವರು.

ಇತರ ಜಾಂಗಿಬುಜಿರ್ ಮೇಲೆ ನ್ಯಾಯತೀಪ್ಯ

9 ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನೀಯಾದ ದಮಸ್ಕು ನಗರದ ವಿರುದ್ಧಾಗಿ ಯೆಹೋವನ ಸಂದೇಶ: “ಇಸ್ತೇರ್ ಕುಲದವರು ಮಾತ್ರವೇ ದೇವರನ್ನು ತೀಳಿದವರಲ್ಲ, ಪ್ರತಿಯೊಬ್ಬರೂ ಸಹಾಯಕಾಗಿ ಅತನಿಗೆ ಮೌರೆ ಇಡುವರು.² ಈ ಸಂದೇಶವು ಹಮಾತಣಿಗೆ ವಿರುದ್ಧ ವಾದದ್ದು. ಅವನ ಮೌರೆಯ ಹದ್ರಾಕ್ ದೇಶಕ್ಕೆ ತಾಗಿಇದೆ. ಈ ಸಂದೇಶವು ತೂರ್ ಜೀದೋನ್ ನಿನ ಜನರ ವಿರುದ್ಧವಾಗಿಯೂ ಇದೆ. ಆ ಜನರು ಜ್ಞಾನಿಗಳೂ ಕುಶಲ ಕರ್ಮಿಗಳೂ ಆಗಿರಬಹುದು.³ ತೂರ್ ಬಂದು ಕೋಟಿಯಂತೆ ಕಟ್ಟಲಿಟ್ಟಿದೆ. ಅಲ್ಲಿರುವ ಜನರು ಬೀಳಿಯನ್ನು ದೂಳಿಸಿದೆ ಸಂಗ್ರಹಿಸಿರುತ್ತಾರೆ. ಬಂಗಾರವಂತಿಂದ ಮಣಿನ ತರಹ ಸಾಮಾನ್ಯವಾಗಿರುತ್ತದೆ.⁴ ಅದರೆ ನಿಮ್ಮ ಬಡಿಯನಾದ ಯೆಹೋವನು ಆದೆಲ್ಲವನ್ನು ತೆಗೆದುಕೊಳ್ಳುವನು. ಆಕೆಯ ನಾಕಾಬಲವನ್ನು ಮುರಿದುಬಿಡುವನು. ಮತ್ತು ಆ ನಗರವು ಬೀಂಳಿಯಿಂದ ನಾಶವಾಗುವದು.

⁵ “ಅವೈಲೋನಿನ ಜನರು ಇದನ್ನು ನೋಡಿ ಭಯ ಗ್ರಸ್ತಾಗುವರು. ಗಾಜದ ಜನರು ಭಯದಿಂದ ನಡುಗುವರು. ಮತ್ತು ಎಕ್ಕೋನಿನ ಜನರು ಇದನ್ನೆಲ್ಲಾ ನೋಡಿ ನಿರೀಕ್ಷೆ ಇಲ್ಲದವರಾಗಿರುವರು. ಗಾಜದಲ್ಲಿ ಯಾವ ಅರಸನೂ ಉಳಿಯನು. ಅವೈಲೋನಿನಲ್ಲಿ ಯಾರೂ ವಾಸಿಸರು.⁶ ಅಮ್ಮೋದಿನ ಜನರಿಗೆ ತಮ್ಮ ತಂದೆ ಯಾರು ಎಂದು ತಿಳಿಯರು. ನಾನು ಅಹಂಕಾರದ ಹಿಲಿಷ್ಟಿಯ

ಜನರನ್ನ ಸಂಪೂರ್ಣವಾಗಿ ನಾಶಮಾಡುತ್ತೇನೆ.⁷ ಅವರು ನಿಹಿತ ಆಹಾರ ಪದಾರ್ಥವನ್ನು ಗಲೀ ರಕ್ತದಿಂದಿರುವ ಮಾರುವನ್ನು ಗಲೀ ಇನ್ನು ಮುಂದೆ ತಿನ್ನುವದಿಲ್ಲ. ಹಿಲೀಸ್ಟ್ ಯರಲ್ ಯಾರಾದರೂ ಉಳಿದರೆ ಅವರು ನನ್ನ ಜನರೊಂದಿಗೆ ಒಂದಾಗುವರು. ಎಕ್ಕೋರೀನ ಯೆಬೂಸಿಯ ರಂತೆ ಅವರು ಯೆಹೂದದ ಇನ್ನೊಂದು ಸಂತೆಯಿವ ರಾಗುವರು. ನಾನು ನನ್ನ ದೇಶವನ್ನು ಸಂರಕ್ಷಿಸುವೆನು.⁸ ಶತ್ರು ಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿ ಮಾಡಂತೆ ಮಾಡುವೆನು. ಕಳೆದುಹೋದ ಸಮಯ ಗಳಲ್ಲಿ ಅವರೆಷ್ಟು ಸಂಕಚ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣಗಳಿಂದ ನೋಡಿರುತ್ತೇನೆ.”

ಭವಿಷ್ಯತ್ತಿನ ಅರಣ್ಯ

⁹ ಚೇಯೋನ್ ನಗರಿಯೇ, ಹಹಿಸು! ಜಿರುಸಲೇಮ್ ಜನರೇ, ಸಂತೋಽಪದಿಂದ ಆಭರಣಿಸಿರಿ. ನಿಮ್ಮ ಅರಣ್ಯನು ನಿಮ್ಮ ಬಳಿಗೆ ಬರುತ್ತಿದ್ದಾನೆ! ಆತನು ವಿಜಯಶಾಲಿಯಾದ ನಿತಿವಂತನಾಗಿ ದ್ವಾನೆ. ಆದರೆ ದೀನನಂತೆ ಕತ್ತೆಯ ಮೇಲೆ, ಹೌದು’ ಕತ್ತೆಯ ಮರಿಯ ಮೇಲೆ ಸಾರಿ ಮಾಡಿ ಹೊಂದು ಬರುವನು.

¹⁰ ಅರಣ್ಯನು ಹೀಗನ್ನುತ್ತಾನೆ: “ಎಫಾ, ಯೀಮಿನಲ್ಲಿ ರಥಗಳನ್ನು ಜಿರುಸಲೇಮಿನಲ್ಲಿ ಅಶ್ವರೂಪರಾದ ಸೈನಿಕರನ್ನು ನಾಶಮಾಡಿದನು; ಯುದ್ಧದ ಬಿಲ್ಲು ಗಳನ್ನು ತುಂಡು ಮಾಡಿದನು.”

ಆ ಅರಣ್ಯನು ಸಮಾಧಾನದ ಪರ್ವತಮಾನವನ್ನು ರಾಜುಗಳಿಗೆ ತರುವನು. ಸಮುದ್ರದಿಂದ ಸಮುದ್ರದ ತನಕ ಯಾವೇಚೀನೋ ನದಿಯಿಂದ ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.

ಯೆಹೋವನು ತನ್ನ ಜನರನ್ನ ಕಾಪಾಡುವನು

¹¹ ಜಿರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರಿ ಹಾಕಲು ರಕ್ತವನ್ನು ಉಪಯೋಗಿಸಿದ್ದೇವು. ಆದುದ ರಿಂದ ನೇಲದ ಹೊಂಡದೊಳಗಿಂದ ಜನರನ್ನು ಬಿಡುಗಡಿ ಮಾಡಿದ್ದೇನೆ.

¹² ಸೇರಿಹಿಡಿಯಲ್ಲಿಟ್ಟವರೇ, ಮನೆಗೆ ಹೋಗಿ. ಈಗ ನಿಮಗೊಂದು ನಿರೀಕ್ಷೆಯಿದೆ. ನಾನು ನಿಮಗೆ ಖಂಡಿತವಾಗಿ ಹೇಳುವದೇನೆಂದರೆ, ನಾನು ತಿರುಗಿ ಬರುತ್ತೇನೆ.

¹³ ಯೆಹೂದನೇ ನಾನು ನಿನ್ನನ್ನು ಬಿಲ್ಲಿನಂತೆ ಉಪಯೋಗಿಸುವೆನು. ಎಫಾ, ಯೀಮನೇ, ನಾನು

ನಿನ್ನನ್ನು ಬಾಣದಂತೆ ಉಪಯೋಗಿಸುವೆನು. ಇನ್ನೇಲ್ಲೇ, ಗ್ರೀಸಿನ ಜನರೊಂದಿಗೆ ಯುದ್ಧ ವಾಡಲು ನಾನು ನಿನ್ನನ್ನು ಖಡಗದಂತೆ ಉಪಯೋಗಿಸುವೆನು.

¹⁴ ಯೆಹೋವನು ಅವರಿಗೆ ಕಾಣಿಸಿಕೊಂಡು ತನ್ನ ಬಾಣವನ್ನು ಮಿಂಚಿನ ವೇಗದಲ್ಲಿ ಹಾರಿಸುವನು. ನನ್ನ ಒಡೆಯನಾದ ಯೆಹೋವನು ತುತ್ತಾರಿ ಉದಿದಾಗ ಮರುಭೂಮಿಯ ಬಿರುಗಳಿಯಂತೆ ಸೈನ್ಯವು ಮುಂದಕ್ಕೆ ನುಗ್ಗಿಪುದು.

¹⁵ ಸರವ ಶಕ್ತಿನಾದ ದೇವರು ಅವರನ್ನು ಕಾಪಾಡುವನು. ಸೈನಿಕರು ಶತ್ರುವನ್ನು ಜಯಿಸಲು ಕವಟೆ ಮತ್ತು ಕಲ್ಲುಗಳನ್ನು ಉಪಯೋಗಿಸುವರು. ಶತ್ರುಗಳ ರಕ್ತವನ್ನು ಹೆಲ್ಲಿಪುದು. ಅದು ದೂರ್ಕಾರಿಸಂದಿತೆ ಹಾರಿಯವದು. ಅದು ಯಜ್ಞವೇದಿಕೆಯ ಮೂಲಿಗಳಲ್ಲಿ ರಕ್ತವನ್ನು ಹೊಯಿದಂತೆ ಕಾಣಿಪುದು.

¹⁶ ಆ ಸಮಯಗಳಲ್ಲಿ ದೇವರಾದ ಯೆಹೋವನು ಕುರಬನು ತನ್ನ ಕುರಿಗಳನ್ನು ಸಂರಕ್ಷಿಸುವ ರೀತಿಯಲ್ಲಿ ತನ್ನ ಜನರನ್ನು ರಕ್ಷಿಸುವನು. ಅವರು ಆತನಿಗೆ ಅಮೂಲ್ಯರಾಗಿರುವರು. ಆತನ ಕೈಯಲ್ಲಿ ಹೊಳೆಯುವ ಅಭರಣದಂತಿರುವರು.

¹⁷ ಆಗ ಪ್ರತಿಯೋಂದೂ ಸುಂದರವೂ ರಮಣೀಯವಾಗಿರುವದು. ಬೆಳೆಯು ಸುಭಿಕ್ಷವಾಗಿರುವದು. ಆಹಾರ ಮತ್ತು ದೂರ್ಕಾರಿಸ ಮಾತ್ರವೇ ಅಲ್ಲ. ಎಲ್ಲಾ ಯಾವನಷ್ಟರೂ ಯಾವನಷ್ಟೇಯರೂ ಹಾಗೆಯೇ ಇರುವರು.

ಯೆಹೋವನ ವಾಗ್ಧಾನಗಳು

10 ವಸಂತ ಕಾಲದಲ್ಲಿ ಮಳಿಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳಿ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.

² ಜನರು ಭವಿಷ್ಯವನ್ನು ತೆಳಿಯುವದಕ್ಕೆ ತಮ್ಮ ಸಣ್ಣ ಬೊಂಬಿಗಳನ್ನೇ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳಿಲ್ಲ ನಿಷ್ಪಯೋಜಕ ಸುಳ್ಳಗಳಿಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅಶ್ವಿಂದಿತ್ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬಿರೇ ಇಲ್ಲ.

³ ಯೆಹೋವನು ಹೇಳುವದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಹೋಪಿಸಿರುವೆನು. ಆ

ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರ ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮುಂದೆಯಾಗಿದ್ದಾರೆ. ಹೇಗೆ ಸಿವಾಯಿಯ ತನ್ನ ಯುದ್ಧದ ಕುದುರೆಯನ್ನು ಪರಾಮರಿಸುತ್ತಾನೋ ಹಾಗೆ ಸರ್ವಶಕ್ತಿ ನಾದ ಯೆಹೋವನು ತನ್ನ ಮಂದಿಯನ್ನು ನಿಜವಾಗಿಯೂ ಪರಾಮರಿಸುತ್ತಾನೆ.

“ಮಾಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗುವ ಸೈನ್ಯ ಇವೆಲ್ಲವು ಬಚ್ಚಾಗಿ ಯೆಹೂದದಿಂದ ಬರುವದು. ⁵ ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡಿದು ಯೆಹೋವನು ಅವರೊಂದಿರಿಗುವದರಿಂದ ಅವರು ಅಶ್ವರೂಪನಾಗಿರುವ ತತ್ವ ಸೈನ್ಯವನ್ನು ಸದೆಬಡಿ ಯುವರು. ⁶ ಯೆಹೂದ ವಂಶವನ್ನು ನಾನು ಬಲ ಗೊಳಿಸಿದೆನು. ಯೋಸೇಫನ ವಂಶದವರಿಗೆ ಜಯ ವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರ್ಕೊಂಡು ಬರುವೆನು. ಅವರನ್ನು ಸಂತೇಸುವೆನು. ನಾನು ಎಂದಿಗೂ ಅವರನ್ನು ಶೋರಿಯ ಲಿಲ್ಲವಿಂಬಂತೆ ಇರುವದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯಮಾಡುವೆನು. ⁷ ಕುಡಿದು ಮತ್ತು ರಾದ ಸೈನಿಕರು ಸಂತೋಷವಹುವಂತೆ ಎಫಾ, ಯೀರ್ವುರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿಡಾಡುವರು. ಅವರೆಲ್ಲರೂ ಯೆಹೋವನ ಜೀವಿತಯಲ್ಲಿ ಸಂತೋಷದಿಂದಿರುವರು.

“⁸ ನಾನು ಶೀಟಿ ಹೊಡಿದು ಎಲ್ಲರನ್ನು ಒಟ್ಟು ಸೇರಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಶಕ್ತಿರಿದು ತುಂಬಿಹೋಗುವರು. ⁹ ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚಡರಿಸಿ ಬಿಟ್ಟಿರುತ್ತೇನೆ. ಆದರೆ ಆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನೆಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರ ಹಿಂಡಿರಿಗಿ ಬರುವರು. ¹⁰ ನಾನು ಅವರನ್ನು ಈಜಿಪ್ಯಾನಿಂದ ಮತ್ತು ಅಶ್ವರೂಪದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಜಾದಿಗೆ ಕರೆದು ಕೊಂಡು ಬರುವೆನು. ಅಲ್ಲಿ ಅವರಿಗೆ ಸಳಿ ನಾಲಿದು. ಅದುದರಿಂದ ಪಕ್ಕದ ಲೆಬನೋನ್ ಪಾರ್ಥೀಯಲ್ಲಿ ವಾಸಿಸುವಂತೆ ಮಾಡುವೆನು.” ¹¹ ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಯಾನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಿಡಿ ಅದು ಇಬ್ಬಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಳಿಹೋದರು. ಯೆಹೋವನು ಹೊಳಿಗಳನ್ನು ಒತ್ತಿಸಿಬಿಡುವನು. ಆತನು ಅಶ್ವರೂಪದ ಜಂಭವನ್ನೂ ಈಜಿಪ್ಯಾನ ಬಲವನ್ನೂ ಮುರಿಯುವನು. ¹² ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳ

ನಾಗಿ ಮಾಡುವನು. ಅವರು ಆತನ ನಾಮದ ಘನತೆಗೊಂಡು ಜೀವಿಸುವರು. ಇದು ಯೆಹೋವನ ನುಡಿ.

ದೇವರು ಅನ್ಯ ದೇಶಗಳವರನ್ನು ಶಿಕ್ಷಿಸುವನು

11 ಲೆಬನೋನೇನೆ, ನೀನು ನಿನ್ನ ದ್ವಾರಗಳನ್ನು ತೇರೆ. ಆಗ ಬೆಂಂತಿಯ ಬಳಿಂಬಂದು ನಿನ್ನ ದೇವದಾರು ಮರಗಳನ್ನೆಲ್ಲಾ ಸುಟ್ಟು ಹಾಕುವದು. ² ದೇವದಾರು ಮರಗಳು ಬೀಳುವಾಗ ಓರ್ಕೋ ಮರಗಳು ರೋಧಿಸುವವು. ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗೆ ಲಾಗುವಾರು. ಅಡವಿಯು ಕಡಿದು ಹಾಕಲ್ಪಟ್ಟದ್ದಾಗಾಗಿ ಬಾಬಾನಿನ ಶ್ರೇಷ್ಠ ವ್ಯಕ್ತಿಗಳು ದುಃಖಿಸುವವು. ³ ರೋಧಿಸುವ ಕುರುಬರ ಕಡೆಗೆ ಕಿವಿಗೊಡಿರಿ. ಅವರ ನಾಯಕರು ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಏಂದು ಯೆಹೋವಿಗಳ ಗಜಣನೆಗೆ ಕಿವಿಗೊಡಿರಿ. ಯೋದರ್ನ ಹೊಳಿಯ ಬದಿಯಲ್ಲಿದ್ದ ದಟ್ಟವಾದ ಪ್ರೋದರುಗಳೆಲ್ಲಾ ತೆಗೆದುಕೊಂಡು ಹೋಗಲಾಗಿದೆ.

⁴ ನನ್ನ ದೇವರಾದ ಯೆಹೋವನು ಹೋಳುವದೇ ನೆಂದರೆ, “ಕೊಲ್ಲುವದಕ್ಕೊಂಡು ಪರವಾಗಿ ಬೆಳಿಸಿದ ಕುರಿಗಳನ್ನು ಪರಾಮರಿಸು. ⁵ ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂಡರೂ ಶಿಕ್ಷಿಸಲ್ಪಡುವದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ಒ, ನಾನೀಗ ಧನಿಕನಾಗಿದ್ದೇನೆ. ಯೆಹೋವಿನಿಗೆ ಸೋತ್ರವಾಗಿ’ ಎಂದು ಅನ್ವಯವಾರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವದಿಲ್ಲ. ⁶ ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವ ದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳು ಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವದಿಲ್ಲ.”

⁷ ಕೊಲ್ಲುವದಕ್ಕಾಗಿ ಬೆಳಿಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೂರೆ ತಪ್ಪ. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗಟ್ಟು ಎಂಬ ಹಿಸೆರಿನಿಂದಲೂ ಕರೆದೆನು. ಆ ಬಳಿಕೆ ಕುರಿಗಳನ್ನು ಪರಾಮರಿಸತ್ತೋಡಿರೆನು. ⁸ ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸ ದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳಿ ಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು.

⁹ ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿ ಬಿಹುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು.

ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೇನು. ಅಲ್ಲಿಯದೆ ಉಳಿದವುಗಳು ಪರಸ್ಪರ ನಾಶಮಾಡಿ ಕೊಳ್ಳುವರು.¹⁰ಆಗ ನಾನು ಕರುತ್ತ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು.¹¹ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.

¹²ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ. ಇಲ್ಲದಿದ್ದಲ್ಲಿ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.¹³ಆಗ ಯೆಹೋವನು ನನಗೆ ಹೇಳಿದ್ದೇನಿಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೇನೆನ್ನತಾರೆ. ಆ ಹಂತವನ್ನು ತೆಗೆದು ಆಲಯದ ಖಜಾನಗೆ ಸುರಿ. ” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನಗೆ ಸುರಿದೆನು.¹⁴ಅಮೇಲೆ ನಾನು ‘ಬಗ್ಟ್ಟು’ ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಬಗ್ಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.

¹⁵ಆಗ ಯೆಹೋವನು ನನಗೆ ಹೇಳಿದ್ದೇನಿಂದರೆ, “ಒಬ್ಬ ಮೂರಬ್ಬ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ.

¹⁶ನಾನು ಈ ದೇಶಕ್ಕೆ ಒಬ್ಬ ಹೋಸ ಕುರುಬನನ್ನು ನೇಮಕ ಮಾಡುವೆನೆಂದು ಆ ರಿತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶವಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವದಿಲ್ಲ. ಪ್ರಾಣಿ ಕರ್ರವಾದ ಕುರಿಗಳನ್ನು ಪ್ರಾರ್ಥಿಸಿದೆ. ಆದು ಬಿಡಲ್ಪಡಿತು. ಅದರ ಗೂರಸುಗಳು ಮಾತ್ರವೇ ಉಳಿಯುವದು.”

¹⁷ ಈ, ನನ್ನ ಕೆಲಸಕ್ಕೆ ಬಾರದ ಕುರುಬನೇ, ನೀನು ನನ್ನ ಕುರಿಗಳನ್ನು ತೋರಿದುಬಿಟ್ಟೇ. ಅವನನ್ನು ಶಿಶ್ಯಿಸಿರಿ! ಖಡ್ಗದಿಂದ ಅವನ ಬಲಗೈಯನ್ನು ಕತ್ತಲಿಸಿ ಹಾಕಿರಿ. ಮತ್ತು ಬಲಗಳನ್ನು ಶಿಶ್ಯ ಹಾಕಿರಿ. ಆಗ ಅವನ ಬಲಗೈ ಅವು, ಯೋಜಕವಾಗುವದು. ಬಲಗಳ್ಲಿ ದೃಷ್ಟಿಹೀನವಾಗುವದು.

ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ

¹² ಇಸ್ರೇಲಿನ ಬಗ್ಗೆ ಯೆಹೋವನು ದುಃಖದ ಸಂದರ್ಭ. ಯೆಹೋವನು ಆಕಾಶವನ್ನು ಭೂಮಿಯನ್ನು ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟಿನು. ಆ ಬಳಿಕ ಆತನು ಹೇಳಿದ್ದೇನಿಂದರೆ,² “ನಾನು ಜೀರುಸಲೇಮಿನ ಸುತ್ತಿನ್ನು ಇರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಕವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು. ³ಆದರೆ ನಾನು ಜೀರುಸಲೇಮನ್ನು ಒಂದು ಭಾರವಾದ ಬಂಡಿ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯಾತ್ರಿಸಿವಾಯನು ಗಾಯಗೊಳಿಸುವನು. ಅದರಂತೆ ಲೋಕದ ಎಲ್ಲಾ ದೇಶಗಳವರು ಜೀರುಸಲೇಮಿಗೆ ವಿರುದ್ಧವಾಗಿ ಯಿದ್ದಕ್ಕೆ ಬರುವರು. ⁴ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಳ್ಳಿ ಬೀಳುವಂತೆ ಮಾಡುವೆನು. ಅದರ ಸಂಘರಣೆ ಭಯಗೊಳಿಸುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುತು ಮಾಡುವೆನು. ಅದರೆ ನಾನು ಕೆಳ್ಳಿ ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು.

⁵ ಯೆಹೂದದ ಪ್ರಥಾನರು ತಮ್ಮ ಜನರನ್ನು ಹುರಿದು ಬಿಸುವರು. ‘ಸೀನಾಧಿಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು. ⁶ಆ ಸಮಯದಲ್ಲಿ ಯೆಹೂದದ ಕುಲ ಪ್ರಥಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿ ಯಂತೆ ಮಾಡುವೆನು. ಅವರು ಹುಲ್ಲು ಸುಫುವ ಬೆಂಕಿ ಯೋಷಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೀರುಸಲೇಮಿನ ಜನರು ತಿರುಗಿ ಅರಾಮವಾಗಿ ವಾಸಿಸುವರು.”

⁷ ಯೆಹೋವನು ಯೆಹೂದದ ಜನರನ್ನು ವೊದಲು ರಕ್ಷಿಸುವನು. ಆಗ ಜೀರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೀರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತೆಯವರೂ ಇತರರೂ ತಾವು ಯೆಹೂದ ಪ್ರಾಂತದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳ ಪಡುವದಿಲ್ಲ. ⁸ ಜೀರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾವಾಡುತ್ತಾನೆ. ಒಬ್ಬ ಬಲಹಿನ ಮನುಷ್ಯನೂ ದಾವೀದನಿಂತೆ ಶಾರನಾಗುವನು. ಮತ್ತು ದಾವೀದನ ಸಂತತಿಯ ಜನರು ದೇವರುಗಳಿಂದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು.

⁹ ಯೆಹೋವನು ಹೇಳುವದೇನಿಂದರೆ, “ಆ ಸಮಯದಲ್ಲಿ ಜೀರುಸಲೇಮಿಗೆ ವಿರುದ್ಧವಾಗಿ ಯಿದ್ದಕ್ಕೆ ಬರುವ

జనాగంగళన్న నాను నాతమాడువేను. ¹⁰నాను దావీదన సంకెయి పరిగొ జిరుసలేమినల్లి వాసి సువపరిగొ దయి కరుణగళ ఆత్మదింద తుంబిసు వేను. అవరు తావు ఈటియింద తివిద నన్నెన్న దృష్టి నోఎడువరు; తుంబా దుఃఖిసువరు. తమిగ్గొ ఒబ్బునే మగనన్న కథకోండపరంట రోధిసువరు. ¹¹జిరుసలేమినల్లి గోళాటపూ, దుఃఖిపూ తుంబువ కాలపు బరువదు. అదు మగిద్దో తగి నల్లి కహదదో రిమ్మోనను సత్కాగ జనరు గోళాకిద సమయదంట ఇరువదు. ¹²ప్రతియోందు కుటుంబపూ రోధిసువరు. దావీదన కులద పరూ గోళాడువరు. అవర హండకెయిరూ గోళాడువరు. నాతానిన కుటుంబదపరూ గోళాడువరు; అవర హండకెయిరూ గోళాడువరు; ¹³లేవియ సంతానద జనరూ గోళాడువరు; అవర హండకెయిరూ గోళాడువరు. శిమ్మియ సంతానదపరూ గోళాడువరు; అవర హండకెయిరూ గోళాడువరు. ¹⁴ఆదేసీ రిమ్మియల్లి ఇతర ఎల్లా కులదపరూ దుఃఖిసువరు. గండసరూ కెంగసరూ గోళాడువరు.”

13 ఆదరే ఆ సమయదల్లి జిరుసలేమినల్లి వాసిసువ జనరిగొ దావీదన కుటుంబద పరిగొ ఒందు హేచబుగ్గియి నీరు చిమ్మువదు. ఆ బుగ్గియి జనర పావగళన్న తోళిదు శుద్ధ మాడువదక్కాగి ఇరువదు.

ఇన్న ముందే సుళ్ళు ప్రవాదిగళిరువదిల్ల

²సహితశ్రీనాద యిహోవను హేఖువదేనిందరే, “ఆ సమయదల్లి ఈ ప్రపంచదల్లిరువ విగ్రహ గళన్న ల్లా నాను తెగిదుబిడువేను. జనరు ఆవగళ హేసరన్న తమ్మ సేనపిగి తారరు. సుళ్ళు ప్రవాది గళన్న ఆత్మద్వాగళన్న నాను భంపియ మేలింద తెగిదుబిడువేను. ³యావనాదరూ ప్రవాదిసువదన్న మందుపరిసిదరే అవను శిష్టీగి గురియాగువను. ‘నీను యిహోవన హేసరినల్లి సుళ్ళన్న హేళిద్దీ. ఆదుదరింద నీను నాయలే బేసు’ ఎందు అవన స్పంత తందే తాయిగళు అవనిగి హేఖువరు. అవన స్పంత తందే తాయిగళు అవను సుళ్ళు ప్రవాదనే హేళిద్దీ ఆవనన్న బిడ్డదింద హోల్లిసువరు. ⁴ఆ సమయదల్లి ప్రవాదిగులు తమ్మ దశన, ప్రవాదనీగళిగి నాచికోళ్ళువరు. తావు ప్రవాదిగళిందు తోరిసికోళ్ళులు ధరిసువ గడు

సాద బట్టీగళన్న ధరిసికోళ్ళువదిల్ల. అవరు ప్రవాద నేగళిందు హేఖువ తమ్మ సుళ్ళగళింద జనరన్న మొళసపడిసువదిల్ల. ⁵ఆవరు, ‘నాను ప్రవాది యల్లి నానోబ్బ ర్యేత. నాను బాల్యాపూయదిందలే ర్యతనాగిద్దేనే’ ఎందు హేఖువరు. ‘ఆదరే బేరే జనరు, ‘హాగాదరే నిన్న కేయలీ గాయగళేను?’ ఎందు కేళిడాగ అవను, ‘నన్న స్నేహితర మనెయల్లి ననగి పటు బితు’ ఎందు అన్నవను.’” ⁷సహితశ్రీనాద యిహోవను హేఖువదేనిందరే: “బిడ్డవే, కురుబన్న హోకే నన్న స్నేహితిగి హోకే. కురుబన్న హోడే. ఆగ కురిగిలు చదరిహోగువపు. మత్తు నాను ఆ చిక్కప్రగళన్న తిథిసువేను. ⁸దేశద మూరణే ఎరదు పాలష్ట జనరు గాయగులండు నాయువరు. ఒందు పాలష్ట జనరు బదుశి ఉళ్ళయువరు. ⁹ఆ బళిక నాను ఉళ్ళదపరన్న పరిశీలిసువేను. ఆవరిగే ఆనేక సంకచ బర మాడువేను. అదు బెళ్ళియన్న బెంంచియల్లి పరిశీలిసి దంరివదు. ఒబ్బును ఒంగారపన్న పరిశీలిసువంతే నాను అవరన్న పరిశీలిసువేను. ఆగ అవరు సహయ మాడువంతే ననగి మోరెయుదువరు మత్తు నాను అవరిగే ఉత్సర్కశోధువేను. ఆగ నాను, ‘నీపు నన్న జనరు’ ఎందు హేఖువేను. ఆదక్కవరు, ‘యిహోవను నమ్మ దేవరు’ ఎందు హేఖువరు.”

న్యాయతీతిఫాన దిన

14 యిహోవన న్యాయతీరిసువ దిన బందిదే. నీపు సులిదుకోండ ఐళ్ళయిపు నిమ్మ పట్టణదల్లి పాలు మాడలాగువదు. ²జిరుసలేమిగి విరుద్ధవాగి యుద్ధమాడలు నాను ఎల్లా జనాంగగళన్న ఒట్టీగి సేరిసువేను. అవరు పట్టణ వన్న వశవడిసికోండు కట్టడగళన్న ల్లా ద్వంస మాడువరు. కెంగసరన్న బిలాత్యారదింద సంభోగిసువరు. జనసంబీయ అధందష్ట జనరు సేరిపిడి యల్లిధువరు. ఉళ్ళదపరన్న పట్టణదింద హోంశో యల్లిపువదిల్ల. ³ఆగ యిహోవను ఆ జనాంగగళ విరుద్ధవాగి యుద్ధమాడువను. అదు భయంకర వాద కాదాటవాగిరువదు. ⁴ఆదేసీ సమయదల్లి జిరుసలేమిగి పొవచదల్లిరువ ఆలీఎ మరగళ బిట్టడ మేలీ నింపుకోళ్ళువను. ఆ బిట్టుపు ఇబ్బగ వాగువదు. ఆదర ఒందు భాగు ఉత్సర్కశోగు వదు, ఇన్నోందు భాగు దక్కిణిద కడేగి హోగువదు. ⁵ఆ బిట్టుపు నిమ్మ హతీరక్కే బరుత్తిరువాగ నీను

ಒಡಿಹೋಗಲು ಪ್ರಯತ್ನಿಸುವಿ. ಯಿಹೂದದ ಅರಸನಾದ ಉಳ್ಳೀಯನ ಕಾಲದಲ್ಲಿ ಆದ ಭೂಕರಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಲ್ಲಿ ಅದೇ ರೀತಿ ಯಲ್ಲಿ ನೀನು ಓಡುವಿ. ಆಗ ನನ್ನ ದೇವರಾದ ಯಿಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.

6-7ಅದು ಒಂದು ಮಹಾ ವಿಶೇಷ ದಿವಸವಾಗಿರುವದು. ಆ ದಿವಸದಲ್ಲಿ ಬೆಳಕಾಗಲೀ, ಭಳಿಯಾಗಲೀ, ಹಿಮ ವಾಗಲೀ ಇರುವದಿಲ್ಲ. ಇದು ಹೇಗೆ ಎಂದು ಯಿಹೋವ ನಿಗೆ ಮಾತ್ರ ಗೊತ್ತು ರಾತ್ರಿ ಬರಬೇಕಾದ ವೇಳೆಯಲ್ಲಿ ಹಗಲು ಇನ್ನೂ ಇರುವದು.⁸ ‘ಆ ಸಮಯದಲ್ಲಿ ಜೀರುನ ಲೇಖಿಸಿಂದ ನೀರು ಹರಿಯತ್ತೇ ಇರುವದು. ಆ ಸದಿಯು ಇಬ್ಬಾಗಾಗಿ ಒಂದು ಭಾಗ ಪೂರ್ವಕ್ಕೆ ಹರಿಯುವದು. ಇನ್ನೂಂದು ಭಾಗ ಪಶ್ಚಿಮಕ್ಕೆ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುವದು. ಈ ನದಿಯು ಎಲ್ಲ ಕಾಲದಲ್ಲಿಯೂ ಬೇಸಿಗೆ, ಹಿಮಕಾಲ ವೆನ್ನೆಡೆ ಹರಿಯತ್ತೇ ಇರುವದು.⁹ ಆ ಸಮಯದಲ್ಲಿ ಯಿಹೋವನು ಇಡೀ ಭೂಲೋಕದ ಅರಸನಾಗುವನು. ಆತನು ಒಬ್ಬನೇ. ಆತನ ಹೇಸರು ಒಂದೇ.¹⁰ ಆ ಸಮಯದಲ್ಲಿ ಜೀರುನ ಲೇಖಿನ ಸುತ್ತಮುತ್ತ ಇರುವ ಜಾಗವು ನಿಜವಾಗಿದ್ದ ಅರಾಬಾ ಮರುಭೂಮಿಯಿಂತಿರುವದು. ದೇಶಪು ಗಿಬಿಂದ ಹಿಡಿದು ನೆಗ್ವಾ ನಲ್ಲಿರುವ ರಿಮ್ಮೋನ್ ತನಕ ಮರುಭೂಮಿಯಂತಿರುವದು. ಆದರೆ ಜೀರುನ ಲೇಖಾ ನಗರವು ತಿರುಗಿ ಕಟ್ಟಲ್ಪಡುವದು. ಬೆನ್ಯಾಮಿನ್ ದ್ವಾರದಿಂದ ಮೂಲೀ ದ್ವಾರ ಅಥವಾ ಮೊದಲನೇ ದ್ವಾರದ ತನಕ ಮತ್ತು ಹನನೀಲ್ ಬುರುಜಿಸಿಂದ ಹಿಡಿದು ಅರಸನ ದಾ ಕ್ಷಾತ್ರೋಟಿಯ ತನಕ ಹೊಸದಾಗಿ ಕಟ್ಟಲ್ಪಡುವದು.¹¹ ಜನರು ಅಲ್ಲಿಗೆ ವಾಸಿಸಲು ಹೋಗುವರು. ಇನ್ನು ಮುಂದೆ ಯಾವ ಶತ್ರುವೂ ಅವರನ್ನು ನಾಶಮಾಡಲು ಬಾರಂ. ಜೀರುನ ಲೇಖಾ ಸುರಕ್ಷಿತವಾಗಿರುವದು.¹² ಆದರೆ ಜೀರುನ ಲೇಖಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೇ ಲಾಲ್ ಯಿಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತ ರಾಗಿರುವಾಗಲೀ ಅವರ ಜಮ್‌ಪು ಹೋಳಿತ ಹೋಗುವದು. ಅವರ ಕಣ್ಣಗಳು ಅವು ಇರುವಲ್ಲಿಯೇ ಕೊಳೆತ ಹೋಗುವವು. ಅವರ ಬಾಯೋಜಿಗೆ ಅವರ ನಾಲೀಗಿಜು ಕೊಳೆತ ಹೋಗುವವು.¹³⁻¹⁵ ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೆಸರಕ್ಕೆ ಒಂಟಿ ಮತ್ತು ಕತ್ತಿಗಳಿಲ್ಲ. ಈ ವ್ಯಾಧಿಯಿಂದ ಸಂಕಟ ಪಡುವವು.

ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯಿಹೋವನಿಗೆ ಭಯಿಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕ್ರಿಗಳನ್ನು ಹಿಡಿದುಹೋಳ್ಬಿನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯಿಹೂದವೂ ಜೀರುನ ಲೇಖಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಬ್ರಹ್ಮಯುವನ್ನು ಪಟ್ಟಣದ ಸುತ್ತಲೂ ಶೇಖರಿಸಿಕ್ಕಿರುವಾಗಲೂ ಇದು ಸಂಭವಿಸುವರು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಬಂಗಾರ ಮತ್ತು ಬಟ್ಟಗಳ ರಾಶಿ ಇರುವದು.¹⁶ ಜೀರುನ ಲೇಖಿನೊಂದಿಗೆ ಯುದ್ಧ ಮಾಡಲು ಬಂದವರಲ್ಲಿ ಕೆಲವರು ಸಾಯದೆ ಉಳಿಯುವರು. ಅವರೆಲ್ಲರು ಪ್ರತಿವರುವ ಅರಸನೂ ಸರ್ವ ಶತ್ರುಗಳ ಅಗಿರುವ ಯಿಹೋವನನ್ನು ಅರಾಧಿಸಲು ಬರುವರು. ಪಣಿಶಾಲೀಗಳ ಹಬ್ಬವನ್ನು ಆಚರಿಸಲು ಬರುವರು.¹⁷ ರಾಜನೂ ಸರ್ವ ಶತ್ರುಗಳ ಅಗಿರುವ ಯಿಹೋವನನ್ನು ಅರಾಧಿಸಲು ಭೂಲೋಕದ ಕುಟುಂಬಗಳ ಯಾವ ಜನರಾದರೂ ಜೀರುನ ಲೇಖಿಗೆ ಹೋಗಿದ್ದಲ್ಲಿ ಅವರ ರಾಜ್ಯಗಳಲ್ಲಿ ಮಳಿಗೆಯುವದು ನಿಂತು ಹೋಗುವದು.

¹⁸ ಈ ಜೀಪ್ಪಿನಲ್ಲಿರುವ ಯಾವ ಕುಟುಂಬವಾಗಲೀ ಪಣಿಶಾಲೀಗಳ ಹಬ್ಬವನ್ನು ಆಚರಿಸಲು ಬಾರದಿ ಹೋದಲ್ಲಿ ಯಿಹೋವನು ಶತ್ರುಗಳಿಗೆ ತಂಡ ವ್ಯಾಧಿಯನ್ನು ಅವರಿಗೂ ಬರಮಾಡುವನು.¹⁹ ಇದು ಬರೇ ಈ ಜೀಪ್ಪಿನ ಜನರಿಗೆ ಮಾತ್ರವೇ ಆಗಿರದೆ ಯಾವ ದೇಶಪು ಪಣಿಶಾಲೀಗಳ ಹಬ್ಬವನ್ನು ಆಚರಿಸಲು ಬರುವುದಿಲ್ಲವೋ ಆ ದೇಶದ ಜನರೂ ಅದೇ ರೋಗಕ್ಕೆ ತುತ್ತಾಗುವರು.

²⁰ ಆ ಸಮಯದಲ್ಲಿ ಸಮಸ್ತವೂ ಯಿಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ‘ಸರ್ವ ಶತ್ರುನಾದ ಯಿಹೋವನಿಗೆ ಇದು ಮೀಸಲಾಗಿರುವದು’ ಎಂದು ಬಂದು ಬೆಯಲ್ಪಡುವದು. ಯಿಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಜಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗು ಶಿಗಳಷ್ಟೇ ಮುಖ್ಯವಾಗಿವೆ.²¹ ವಾಸವವಾಗಿ ಜೀರುನ ಲೇಖಿನ ಮತ್ತು ಯಿಹೂದದ ಪ್ರತಿಯೊಂದು ವಾತ್ರೆಯ ಮೇಲೆ, “ಸರ್ವ ಶತ್ರುನಾದ ಯಿಹೋವನಿಗೆ ಮೀಸಲಾಗಿದೆ” ಎಂದು ಬರೆದಿರುತ್ತದೆ. ಯಜ್ಞಗಳನ್ನು ಹೀಸಲು ಬರುವ ಜನರೆಲ್ಲರೂ ಆ ವಾತ್ರೆಗಳನ್ನು ತೆಗೆದುಕೊಂಡ ಅಪುಗಳಲ್ಲಿ ವಿಶೇಷ ಅಿಗಿಯನ್ನು ಮಾಡುವರು. ಆ ಸಮಯದಲ್ಲಿ ಸರ್ವ ಶತ್ರುನಾದ ಯಿಹೋವನ ಅಲಯದೊಳಗೆ ಯಾವ ವರ್ತಕನೂ ವ್ಯಾಪಾರ ನಡಿಸುವದಿಲ್ಲ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>